



ಹೊದಿಕೆಯನ್ನು ಹರಡಿ ಅವನ ಮೇಲೆ ಹೇರುತ್ತಿದ್ದರು.

ಮಕ್ಕಳ ತಪ್ಪುಗಳನ್ನು ತಪ್ಪಿಸುವ ನಮ್ಮ ಆತಂಕ ದಿನನಿತ್ಯ ನಮಗರಿವಿಲ್ಲದೆ ಬಹಳ ನಾಜೂಕಾಗಿ ವ್ಯಕ್ತವಾಗುತ್ತಿರುತ್ತದೆ.

★ ಹೋಂವರ್ಕ್ ಮಾಡಿಸದಿದ್ದರೆ ಶಾಲೆಯಲ್ಲಿ ಮಗುವಿಗೆ ಅವಮಾನವಾಗುವುದನ್ನು ಅಥವಾ ಶಿಕ್ಷಕರು ತಮ್ಮನ್ನೇ ಪ್ರಶ್ನಿಸುವುದನ್ನು ತಪ್ಪಿಸಲು ದುಂಬಾಲು ಬಿದ್ದು ಮಾಡಿಸುವುದು.

★ ಬಟ್ಟೆಗಳ, ಊಟ- ತಿಂಡಿಗಳ, ಆಟಿಕೆಗಳ ಆಯ್ಕೆಯಲ್ಲಿ ಮಗು ಎಡವಬಹುದು ಎಂದು ನಮ್ಮ ನಿರ್ಧಾರಗಳನ್ನು ಏನೆಲ್ಲಾ ತಂತ್ರ ಕುತಂತ್ರಗಳ ಮೂಲಕ ಮಕ್ಕಳ ಮೇಲೆ ಹೇರುವುದು.

★ ಮಗು ಹೊಸಬರ ಜೊತೆ ಮಾತನಾಡದೆ ಸುಮ್ಮನಿದ್ದಾಗ ಪ್ರತಿ ಶಬ್ದವನ್ನು ಅದರಿಂದ ಹೇಳಿಸುವುದು.

★ ವೇದಿಕೆಯನ್ನು ಹತ್ತುವ ತಯಾರಿಯಲ್ಲಿರುವ ಮಗುವಿಗೆ ಹೆದರುವ ಅಗತ್ಯವಿಲ್ಲ ಎಂದು ತರ್ಕಬದ್ಧವಾಗಿ ವಿವರಿಸುವುದು.

★ ಮಗು ಹೊರಗೆ ಹೋಗುವಾಗ ಹೇಗೆ ವರ್ತಿಸಬೇಕು, ಮಾತನಾಡಬೇಕು ಎಂಬುದರ ಬಗ್ಗೆ ಉದ್ದುದ್ದದ ಉಪದೇಶಗಳನ್ನು ನೀಡುವುದು.

★ ಒಮ್ಮೆ ಮಾಡಿದ ತಪ್ಪನ್ನೇ ಪದೇಪದೇ ನೆನಪಿಸಿ ಮತ್ತೆ ಅದೇ ತಪ್ಪನ್ನು ಮಾಡದಂತೆ ನಯವಾಗಿ ನೆನಪಿಸುವುದು.

ಪೋಷಕರು ತಮ್ಮ ಮಾತು ವರ್ತನೆಗಳ ಬಗ್ಗೆ ಅರಿವನ್ನು ಬೆಳೆಸಿಕೊಳ್ಳುವುದು ಸಾಧ್ಯವಾದರೆ ಇಂತಹ ನೂರಾರು ಅಂಶಗಳನ್ನು ಅವರೇ ಪಟ್ಟಿ ಮಾಡಬಹುದು. ಇವೆಲ್ಲವೂ ಆದರ್ಶ ಪೋಷಕರಾಗಬೇಕೆನ್ನುವ ನಮ್ಮ ಹಂಬಲ ವ್ಯಕ್ತವಾಗುವ ರೀತಿ ಎಂಬುದನ್ನು ಗಮನಿಸಿ. ನಾವು ಬಾಲ್ಯದಲ್ಲಿ ಕಷ್ಟಪಟ್ಟಿದ್ದೇವೆ. ಮಕ್ಕಳಿಗೆ ಅಂತಹ ಪರಿಸ್ಥಿತಿ ಬರದೆ ಇರಲಿ ಎಂದು ಅವರನ್ನು ಸುಖವಾಗಿ ಬೆಳೆಸುತ್ತಿದ್ದೇವೆ ಎಂದು ಸಾಕಷ್ಟು ಜನ ಪೋಷಕರು ಹೇಳುತ್ತಾರೆ. ಅವರ ಉದ್ದೇಶ ಗುರಿಗಳು ತುಂಬಾ ಪ್ರಾಮಾಣಿಕವಾಗಿರುತ್ತವೆ ನಿಜ, ಆದರೆ



ಪೋಷಕರು ಮಕ್ಕಳ  
ಸುಖಕ್ಕಾಗಿ ಹಣದಿಂದ  
ಕೊಳ್ಳಬಹುದಾದ  
ವಸ್ತುಗಳನ್ನು ಕೊಡಿಸಲು  
ಸಾಧ್ಯವಿದೆ. ಆದರೆ  
ಮಗುವಿನ ಕಲಿಕೆ ಅದರ  
ಅನುಭವಗಳಿಂದ ಮಾತ್ರ  
ಸಾಧ್ಯ.